



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಮಂಗಳವಾರ, ೧೫, ಏಪ್ರಿಲ್, ೨೦೨೫(ಚೈತ್ರ, ೨೫, ಶಕವರ್ಷ, ೧೯೪೭) BENGALURU, TUESDAY, 15, APRIL, 2025(CHAITHRA, 25, SHAKAVARSHA, 1947)	ನಂ. ೨೩೪ No. 234
-----------------------	---	--------------------

ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 261 ಎಂಎಲ್‌ಆರ್ 2022(e)

ಕರ್ನಾಟಕ ಸರ್ಕಾರ ಸಚಿವಾಲಯ,

ವಿಕಾಸ ಸೌಧ,

ಬೆಂಗಳೂರು, ದಿನಾಂಕ:15/04/2025.

ಅಧಿಸೂಚನೆ

ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರ ಸೆಕ್ಷನ್-3, 4, 500, 501 ಮತ್ತು 503 ನೇ ಪ್ರಕರಣದಲ್ಲಿ ಅಗತ್ಯಪಡಿಸಿದಂತೆ ಬೀದರ್ ಜಿಲ್ಲೆಯ ಹಾಲಿ ಬೀದರ್ ನಗರಸಭೆಯೊಂದಿಗೆ 06 ಗ್ರಾಮ ಪಂಚಾಯಿತಿಗಳ 16 ಗ್ರಾಮಗಳನ್ನು ಸೇರಿಸಿ 'ದೊಡ್ಡ ನಗರ ಪ್ರದೇಶ' ವೆಂದು ಘೋಷಿಸಲು ಹಾಗೂ ಸದರಿ 'ದೊಡ್ಡ ನಗರ ಪ್ರದೇಶ' ವನ್ನು "ಬೀದರ್ ಮಹಾನಗರ ಪಾಲಿಕೆ" ಪ್ರದೇಶವೆಂದು ನಿರ್ದಿಷ್ಟಪಡಿಸಲು ಪ್ರಸ್ತಾಪಿಸಿ, ಅಧಿಸೂಚನೆ ಸಂಖ್ಯೆ ನಅಇ 261 ಎಂಎಲ್‌ಆರ್ 2022; ದಿನಾಂಕ:21/02/2025 ನ್ನು ದಿನಾಂಕ:21/02/2025 ರ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ-3 ರ ಸಂಖ್ಯೆ:114 ರಲ್ಲಿ ಪ್ರಕಟಿಸಿ, ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಸದರಿ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿ;

ಸದರಿ ರಾಜ್ಯ ಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ನಿಗದಿತ ಅವಧಿಯಲ್ಲಿ ಸ್ವೀಕೃತವಾಗಿರುವ ಆಕ್ಷೇಪಣೆ/ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡಿರುವುದರಿಂದ;

ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರ ಸೆಕ್ಷನ್-3, 4, 500, 501 ಮತ್ತು 503 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಘನತೆವೆತ್ತ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ, ಆಡಳಿತಾತ್ಮಕ ಹಿತದೃಷ್ಟಿಯಿಂದ ಶೆಡ್ಯೂಲ್-ಬಿ ಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ, ಶೆಡ್ಯೂಲ್-ಎ ರಲ್ಲಿರುವಂತೆ ಬೀದರ್ ಜಿಲ್ಲೆಯ ಹಾಲಿ ಬೀದರ್ ನಗರಸಭೆಯೊಂದಿಗೆ 06 ಗ್ರಾಮ ಪಂಚಾಯಿತಿಗಳ 16 ಗ್ರಾಮಗಳನ್ನು ಸೇರಿಸಿ 'ದೊಡ್ಡ ನಗರ ಪ್ರದೇಶ' ವೆಂದು ಘೋಷಿಸಿ ಹಾಗೂ ಸದರಿ 'ದೊಡ್ಡ

ನಗರ ಪ್ರದೇಶ' ವನ್ನು "ಬೀದರ್ ಮಹಾನಗರ ಪಾಲಿಕೆ" ಪ್ರದೇಶವೆಂದು ಪದನಾಮೀಕರಿಸಿ ಈ ಮೂಲಕ ಉದ್ಘೋಷಿಸಿರುತ್ತಾರೆ:

1. ಅಂಥ ಪ್ರದೇಶದ ಜನಸಂಖ್ಯೆ ಮೂರು ಲಕ್ಷಕ್ಕಿಂತ ಕಡಿಮೆಯಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ಮೂರು ಸಾವಿರ ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;
3. ಹಿಂದಿನ ನಿರ್ದಿಷ್ಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಆರು ಕೋಟಿ ರೂಪಾಯಿಗಳು ಅಥವಾ ವಾರ್ಷಿಕ ತಲಾ ಒಬ್ಬನಿಗೆ ಎರಡು ನೂರು ರೂಪಾಯಿಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು;
4. ಅಂಥ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಟಿ. ಮಂಜುನಾಥ)
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ

ಕಡತ ಸಂಖ್ಯೆ ನಅಇ 261 ಎಂಎಲ್‌ಆರ್ 2022.

ಶೆಡ್ಯೂಲ್ - ಎ

ಜಿಲ್ಲೆ	ಮೇಲ್ದರ್ಜೆ ಗೇರಿಸಿರುವ ಸ್ಥಳೀಯ ಸಂಸ್ಥೆಯ ಹೆಸರು	ಸೇರ್ಪಡೆಗೊಳಿಸಿರುವ ಪ್ರದೇಶಗಳು	ಒಟ್ಟು ಪ್ರದೇಶ
1	2	3	4
ಬೀದರ್	ಬೀದರ್ ನಗರಸಭೆ	(1) ಹಾಲಿ ಬೀದರ್ ನಗರಸಭೆ, (2) ಅಷ್ಟೂರ ಗ್ರಾಮ ಪಂಚಾಯಿತಿಯ ಓಡವಾಡ, ತಾಜಲಾಪುರ (3) ಅಮಲಾಪುರ ಗ್ರಾಮ ಪಂಚಾಯಿತಿಯ ಅಮಲಾಪುರ, ಗೋರನಳ್ಳಿ(ಬಿ) (4) ಅಲಿಯಾಬಾದ ಗ್ರಾಮ ಪಂಚಾಯಿತಿಯ ಅಲಿಯಾಬಾದ, ಚೋಂಡಿ, ಚೌಳಿ (5) ಗಾದಗಿ ಗ್ರಾಮ ಪಂಚಾಯಿತಿಯ ಸಿಪ್ಪಲಗೇರಿ, ಶಾಮರಾಜಪುರ, ಕಬೀರವಾಡಾ, ಮಾಮನಕೇರಿ (6) ಕೋಳಾರ ಗ್ರಾಮ ಪಂಚಾಯಿತಿಯ ಕೋಳಾರ(ಕೆ), ನಿಜಾಮಪುರ, ಹಜ್ಜರಗಿ, ಕಮಲಪುರ ಹಾಗೂ (7) ಮರಖಲ ಗ್ರಾಮ ಪಂಚಾಯಿತಿಯ ಚಿಕ್ಕಪೇಟ್ ಗ್ರಾಮ	91.96 ಚದರ ಕಿ.ಮೀ.

ಪೆಡ್ಕೋಲ್ - ಬಿ

ಪೂರ್ವ: ಒಡವಾಳ ಗ್ರಾಮದ ಸರ್ವೆ ನಂಬರ 86 ರಿಂದ ಪ್ರಾರಂಭವಾಗಿ ದಕ್ಷಿಣ ಮುಖವಾಗಿ ಹೊರಟು ಸರ್ವೆ ನಂಬರ 87, 93, 96, 97, 98, 99 ಮೂಲಕ ಹಾದುಹೋಗುತ್ತಾ ತಾಜಲಾಪೂರ ಗ್ರಾಮದ ಸರ್ವೆ ನಂಬರ 27, 30, 31, 32, 34, 39, 40 ಮುಖಾಂತರ ತಾಜಲಾಪೂರ ಗ್ರಾಮಾಂತ್ರಿಕ ತಲುಪುತ್ತದೆ. ನಂತರ ಹಾಲಿ ನಗರಸಭೆ ವ್ಯಾಪ್ತಿಯ ಬಾಗೆ ಇಬ್ರಾಹಿಂ ಸರ್ವೆ ನಂಬರ 12 ರಿಂದ ಪ್ರಾರಂಭಗೊಂಡು ಮೈಲಾತೆ ಗೈರಾಬಿ ಸರ್ವೆ ನಂಬರ 15, 14 ಮೂಲಕ ಹಳದಕೇರಿ(ಕೆ) ಸರ್ವೆ ನಂಬರ 81, 82, 83, 86 ಮುಖಾಂತರ ಸರ್ವೆ ನಂಬರ 95 ರಲ್ಲಿ ಕೊನೆಗೊಂಡುತ್ದೆ. ನಂತರ ಹಳದಕೇರಿ ಗ್ರಾಮದಲ್ಲಿ ಸರ್ವೆ ನಂಬರ 112 ರಿಂದ ಪ್ರಾರಂಭಗೊಂಡು ಸರ್ವೆ ನಂಬರ 113 ಹಾಗೂ 114 ಕ್ಕೆ ಕೊನೆಗೊಳ್ಳುತ್ತದೆ.

ಪಶ್ಚಿಮ: ಚೋಂಡಿ ಗ್ರಾಮದ ಸರ್ವೆ ನಂಬರ 16 ರಿಂದ ಪ್ರಾರಂಭಗೊಂಡು ದಕ್ಷಿಣ ಮುಖವಾಗಿ ಹೊರಟು ಸರ್ವೆ ನಂಬರ 15, 14, 84, 83, 81, 80, 79, ಮೂಲಕ ಸರ್ವೆ ನಂಬರ 78 ಕ್ಕೆ ಕೊನೆಗೊಳ್ಳುತ್ತದೆ. ನಂತರ ಕೋಳಾರ(ಕೆ) ಗ್ರಾಮದ ಸರ್ವೆ ನಂಬರ 122 ರಿಂದ ಪ್ರಾರಂಭಗೊಂಡು ಸರ್ವೆ ನಂಬರ 123, 88, 86, 42, 41, 37, 36, 380, 379, 377, 374, 375, 373 ರಲ್ಲಿ ಕೋಳಾರ(ಕೆ) ಗ್ರಾಮದ ಸರಹದ್ದಿಗೆ ಕೊನೆಗೊಳ್ಳುತ್ತದೆ. ನಂತರ ನಿಜಾಮಪೂರ ಗ್ರಾಮದ ಸರ್ವೆ ನಂಬರ 37 ರಿಂದ ಪ್ರಾರಂಭಗೊಂಡು 36, 35, 34, 33 ಕ್ಕೆ ಕೊನೆಗೊಳ್ಳುತ್ತದೆ.

ಉತ್ತರ: ಚೋಂಡಿ ಗ್ರಾಮದ ಸರ್ವೆ ನಂಬರ 17 ರಿಂದ ಪ್ರಾರಂಭಗೊಂಡು ಪೂರ್ವ ಮುಖವಾಗಿ ಹೊರಟು ಸರ್ವೆ ನಂಬರ 18, 33, 34, 37, 38, 39 ಕ್ಕೆ ಕೊನೆಗೊಳ್ಳುತ್ತದೆ. ನಂತರ ಚೌಳಿ ಗ್ರಾಮದ ಸರ್ವೆ ನಂಬರ 15 ರಿಂದ ಪ್ರಾರಂಭಗೊಂಡು ಉತ್ತರ ಮುಖವಾಗಿ ಹೊರಟು ಸರ್ವೆ ನಂಬರ 16, 17 ವರೆಗೆ ಮತ್ತು ನಂತರ ಅಲ್ಲಿಂದ ದಕ್ಷಿಣ ದಿಕ್ಕಿಗೆ ಹೊರಟು ಸರ್ವೆ ನಂಬರ 20, 21, 22, 23, 24, 32 ಹಾಗೂ 33 ವರೆಗೆ ಚೌಡಿ ಗ್ರಾಮದ ಸರಹದ್ದಿನ ವರೆಗೆ ಮತ್ತು ಅಲ್ಲಿಂದ ಅಲಿಯಾಬಾದ ಗ್ರಾಮದ ಸರ್ವೆ ನಂಬರ 4 ರಿಂದ ಪ್ರಾರಂಭವಾಗಿ ಪೂರ್ವ ಮುಖವಾಗಿ ಹೊರಟು ಸರ್ವೆ ನಂಬರ 5, 14, 15, 21, 25, 26, 33, 34, 37, 38 ಮುಖಾಂತರ ಸರ್ವೆ ನಂಬರ 39 ಕ್ಕೆ ಕೊನೆಗೊಳ್ಳುತ್ತದೆ. ಅಲ್ಲಿಂದ ಚಿಕಪೇಟ್ ಗ್ರಾಮದ ಸರ್ವೆ ನಂಬರ 48 ರಿಂದ ಪ್ರಾರಂಭಗೊಂಡು ಸರ್ವೆ ನಂಬರ 49, 50, 51, 4, 5, 6, 7 ವರೆಗೆ ಮತ್ತು ಅಲ್ಲಿಂದ ದಕ್ಷಿಣ ಮುಖವಾಗಿ ಹೊರಟು ಸರ್ವೆ ನಂಬರ 8 ಹಾಗೂ 14 ಕ್ಕೆ ಕೊನೆಗೊಳ್ಳುತ್ತದೆ. ನಂತರ ಮಾಮನಕೇರಿ ಸರ್ವೆ ನಂಬರ 10 ರಿಂದ ಪ್ರಾರಂಭಗೊಂಡು ಪೂರ್ವ ಮುಖವಾಗಿ ಹೊರಟು ಸರ್ವೆ ನಂಬರ 9, 6 ಮತ್ತು 5 ರ ವರೆಗೆ ಮತ್ತು ಅಲ್ಲಿಂದ ದಕ್ಷಿಣ ಮುಖವಾಗಿ ಹೊರಟು ಸರ್ವೆ ನಂಬರ 4 ಮತ್ತು 3 ಕ್ಕೆ ಕೊನೆಗೊಳ್ಳುತ್ತದೆ. ನಂತರ ಅಲ್ಲಮಕೇರಿ ಸರ್ವೆ ನಂಬರ 8 ರಿಂದ ಪ್ರಾರಂಭಗೊಂಡು ಪೂರ್ವ ಮುಖವಾಗಿ ಹೊರಟು ಸರ್ವೆ ನಂಬರ 9, 13, 12, 11 ಕ್ಕೆ ಕೊನೆಗೊಳ್ಳುತ್ತದೆ. ನಂತರ ದತ್ತನಕೇರಿ ಸರ್ವೆ ನಂಬರ 3 ರಿಂದ ಪ್ರಾರಂಭಗೊಂಡು ಪೂರ್ವ ಮುಖವಾಗಿ ಹೊರಟು ಸರ್ವೆ ನಂಬರ 2 ಕ್ಕೆ ಮುಕ್ತಾಯವಾಗುತ್ತದೆ. ನಂತರ ಸಿಪ್ಪಲಗೇರಾ ಸರ್ವೆ ನಂಬರ 2 ರಿಂದ ಪ್ರಾರಂಭಗೊಂಡು ಪೂರ್ವ ಮುಖವಾಗಿ ಸರ್ವೆ ನಂಬರ 3 ಕ್ಕೆ ಮುಕ್ತಾಯವಾಗುತ್ತದೆ. ಮುಂದುವರೆದು ಕಬೀರವಾಡಾ ಸರ್ವೆ ನಂಬರ 21 ರಿಂದ ಪ್ರಾರಂಭಗೊಂಡು ಸರ್ವೆ ನಂಬರ 22, 23, 24 ಕ್ಕೆ ಕೊನೆಗೊಳ್ಳುತ್ತದೆ. ನಂತರ ಶಾಮರಾಜಪೂರ ಸರ್ವೆ ನಂಬರ 4 ರ ಮುಖಾಂತರ ಒಡವಾಳ ಗ್ರಾಮದ ಸರ್ವೆ ನಂಬರ 78 ರ ಮೂಲಕ ಸರ್ವೆ ನಂಬರ 85 ಕ್ಕೆ ಕೊನೆಗೊಳ್ಳುತ್ತದೆ.

ದಕ್ಷಿಣ: ನಿಜಾಮಪೂರ ಗ್ರಾಮದ ಸರ್ವೆ ನಂಬರ 32 ರಿಂದ ಪ್ರಾರಂಭಗೊಂಡು ಪೂರ್ವ ಮುಖವಾಗಿ ಹೊರಟು ಸರ್ವೆ ನಂಬರ 31, 30, 28, 25, 24, 23, 21, 20, 19, 18, 17, 16, 14 ರ ಮೂಲಕ ಪ್ರಸ್ತುತ ಬೀದರ ನಗರಸಭೆಯ ಚಿದ್ರಿ ಸರ್ವೆ ನಂಬರ 277 ರಿಂದ ದಕ್ಷಿಣಕ್ಕೆ 276 ವರೆಗೆ ನಂತರ ಸರ್ವೆ ನಂಬರ 275 ರಿಂದ ಪ್ರಾರಂಭವಾಗಿ ಪೂರ್ವ ಮುಖವಾಗಿ ಹೊರಟು ಸರ್ವೆ ನಂಬರ 274, 269, 268, 267 ವರೆಗೆ ಮತ್ತು ಅಲ್ಲಿಂದ ದಕ್ಷಿಣಕ್ಕೆ ಸರ್ವೆ ನಂಬರ 240, 228, 227 ವರೆಗೆ ಮತ್ತು ಅಲ್ಲಿಂದ ಪೂರ್ವ ಮುಖವಾಗಿ ಹೊರಟು ಸರ್ವೆ

ನಂಬರ 226, 225, 224, 211 ಕ್ಕೆ ಮುಕ್ತಾಯವಾಗುತ್ತದೆ. ನಂತರ ಅಲ್ಲಿಂದ ಮೈಲೂರ ಸರ್ವೆ ನಂಬರ 76 ರಿಂದ ಪ್ರಾರಂಭಗೊಂಡು ದಕ್ಷಿಣಕ್ಕೆ ಸರ್ವೆ ನಂಬರ 72, 71, 69 ಮೂಲಕ ಸರ್ವೆ ನಂಬರ 68 ಕ್ಕೆ ಮುಕ್ತಾಯವಾಗುತ್ತದೆ. ಮುಂದುವರೆದು ಅಮಲಾಪೂರ ಗ್ರಾಮದ ಸರ್ವೆ ನಂಬರ 71 ರಿಂದ ಪ್ರಾರಂಭಗೊಂಡು ಪೂರ್ವ ಮುಖವಾಗಿ ಹೊರಟು ಸರ್ವೆ ನಂಬರ 59, 58, 57 ಕ್ಕೆ ಪೂರ್ಣಗೊಳ್ಳುತ್ತದೆ. ಅಲ್ಲಿಂದ ಉತ್ತರ ಮುಖವಾಗಿ ಹೊರಟು ಸರ್ವೆ ನಂಬರ 55, 61, 62, 63, 64, 65, 66 ಕ್ಕೆ ಮುಕ್ತಾಯವಾಗುತ್ತದೆ. ಅಲ್ಲಿಂದ ಪೂರ್ವ ಮುಖವಾಗಿ ಹೊರಟು ಸರ್ವೆ ನಂಬರ 34, 35, 40, 41, 42, 43, 44, 45, 48, 49, 50, 54 ಕ್ಕೆ ಮುಕ್ತಾಯವಾಗುತ್ತದೆ. ಅಲ್ಲಿಂದ ದಕ್ಷಿಣಕ್ಕೆ ಗುಲ್ಲರಹವೆಲಿ ಸರ್ವೆ ನಂಬರ 21 ರಿಂದ ಪ್ರಾರಂಭಗೊಂಡು 22 ಕ್ಕೆ ಮುಕ್ತಾಯವಾಗುತ್ತದೆ. ನಂತರ ಗೋರನಳ್ಳಿ ಸರ್ವೆ ನಂಬರ 30 ರಿಂದ ಪ್ರಾರಂಭಗೊಂಡು ಪೂರ್ವ ಮುಖವಾಗಿ ಹೊರಟು ಸರ್ವೆ ನಂಬರ 30, 29, 28, 27, 23, 22, 21 ರ ಮೂಲಕ ಸರ್ವೆ ನಂಬರ 20 ಕ್ಕೆ ಮುಕ್ತಾಯವಾಗುತ್ತದೆ. ನಂತರ ಸೇರಿಹುಸೇನಿ ಸರ್ವೆ ನಂಬರ 1 ಬರುತ್ತಲ್ಲಿದ್ದು, ತದನಂತರ ಹಳ್ಳದಕೇರಿ ಸರ್ವೆ ನಂಬರ 116 ರಿಂದ 115 ಕ್ಕೆ ಮುಕ್ತಾಯವಾಗುತ್ತದೆ.

GOVERNMENT OF KARNATAKA

No.UDD 261 MLR 2022(e)

Karnataka Government Secretariat,
Vikasa Soudha,
Bangalore, **dated 15/04/2025.**

NOTIFICATION

Whereas the Notification to declare the City Municipal Area of Bidar including 16 villages of 06 Grama Panchayats of Bidar District as a Larger Urban Area and further to specify such Area as 'The Corporation of the City of Bidar as mentioned in the Schedule-A along with boundaries mentioned in Schedule-B was published as required by section-3, 4, 500, 501 and 503 of the Karnataka Municipal Corporations Act 1976 vide Government Notification No:UDD 261 MLR 2022, dated 21/02/2025 by providing thirty days time and was published in Part-III, No.114, Karnataka Gazette Extraordinary, dated 21/02/2025 inviting objections/suggestions from all the persons likely to be affected thereby on or before thirty days from the date of publication of the above Notification.

And whereas the Notification was made available to the public on the day of publication;

And whereas objections received within the stipulated period have been considered;

Now, therefore, in exercise of the powers conferred by Section 3, 4, 500, 501 and 503 of the Karnataka Municipal Corporations Act 1976 the Hon'ble Governor, hereby notify the City Municipal Area of Bidar including 16 villages of 06 Grama Panchayats as a "Larger Urban Area" and further specifying such area to be 'The Corporation of the City of Bidar as mentioned in Schedule-A, along with the

boundaries mentioned in Schedule-B, for the purpose of administration having regard regards to:

- i. The population of such area is not less than three lakhs;
- ii. The density of population in such area is not less than three thousand inhabitants to one square kilometer of area;
- iii. The revenue generated for local administration from such area from tax and non-tax sources in the year of the last preceding census is not less than rupees six crores per annum or a sum calculated at the rate of rupees two hundred per capita per annum, whichever is higher;
- iv. The percentage of employment in non-agricultural activities is not less than fifty per cent of the total employment.

By Order and in the name of the
Governor of Karnataka,

(T Manjunath)
Under Secretary to Government,
Urban Development Department

No. UDD 261 MLR 2022

Schedule - A

District	ULB upgraded	Areas included	Total area
<i>1</i>	<i>2</i>	<i>3</i>	<i>4</i>
Bidar	Bidar City Municipal Council	(1) Present Bidar City Municipal Council (2) Odawad, Tajalapur of Ashtoor Grama Panchayat (3) Amalapur, Goranalli(B) of Amalapur Grama Panchayat (4) Aliyabad, Chondi, Chowli of Aliyabad Grama Panchayat (5) Sippalageri, Shamarajpur, Kabirwada, Mamankeri of Gaadagi Grama Panchayat (6) Kolar(K), Nijampur, Hajjaragi, Kamalpur of Kolar Grama Panchayat and (7) Chikpet of Marakhal Grama Panchayat	91.96 Sq. K.Mtrs

SCHEDULE-B

East: Starting from survey number 86 of Odawala village, it goes towards south and passes through survey numbers 87, 93, 96, 97, 98, 99 and reaches Tajalapur village via survey numbers 27, 30, 31, 32, 34, 39, 40. Then it starts from Bage Ibrahim survey number 12 of the current municipal city limit and passes through survey number 81, 82, 83 and 86 and ends at Haladakeri (K) survey numbers 95. Then it starts from survey number 112 in Haladakeri village and ends at survey numbers 113 and 114.

West: Starting from survey number 16 of Chondi village, it goes towards south through survey numbers 15, 14, 84, 83, 81, 80, 79 and ends at survey number 78. Then it starts from survey number 122 of Kolar(K) village and passes through survey numbers 123, 88, 86, 42, 41, 37, 36, 380, 379, 377, 374, 375, 373 at the boundary of Kolar(K) village. Then it starts from survey number 37 of Nizampur village and ends at 36, 35, 34, 33.

North: It starts from survey number 17 of Chondi village and goes towards east and passes through survey numbers 18, 33, 34, 37, 38, 39. Then starting from survey number 15 of Chauli village and goes towards north passes through survey numbers 15, 16, 17 and then goes towards south passes through survey numbers 20, 21, 22, 23, 24, 32 and 33 upto the boundary of Chowli village and from there starting from survey number 4 of Aliabad village and goes towards east passes through survey numbers 5, 14, 15, 21, 25, 26, 33, 34, 37, 38 and ends survey number 39. Then it starts from survey number 48 of Village Chickpet passes through survey number 49, 50, 51, 4, 5, 6, 7 and 10 goes towards south passes through survey number 8 and ends survey number 14. Then it starts from Mamanakeri Survey No. 10 and goes towards east Survey No. 9, 6 and 5 and from there it goes towards south passes through Survey No. 4 and ends at survey number 3. Then it starts from Allamakeri Survey No. 8 and goes towards east passes through Survey No. 9, 13, 12 and ends at survey number 11. Then it starts from Dattanakeri Survey No. 3 and goes towards east and ends at Survey No. 2. Then it starts from Sippalagera Survey No. 2 and goes towards east and ends at Survey No. 3. It continues from Kabirwada survey number 21 and passes through survey numbers 22, 23 and ends at survey number 24. Then its start from survey number 4 of Shamrajpur village passes through survey number 78 of Odwala village ends at survey number 85.

South: Starting from Survey No. 32 of Nizampur village, it goes towards east passes through Survey No. 31, 30, 28, 25, 24, 23, 21, 20, 19, 18, 17, 16, 14 and from Chidri Survey No. 277 of the present Bidar Municipality Limits towards south survey number 276, then starting from Survey No. 275 it goes towards east to Survey No. 274, 269, 268, 267 and then its goes towards south passes through Survey No. 240, 228, 227 and from there it goes towards east passes through Survey No. 226, 225, 224 and ends at survey number 211. Then from it starts from Mailura Survey No. 76 and goes towards south passes through Survey No. 72, 71, 69 and ends at survey number 68. Further it starts from Survey No. 71 of Amlapur village goes towards east through survey number 59, 58 and ends at survey number 57. From there it goes North passes through Survey No. 55, 61, 62, 63, 64, 65 and ends at survey number 66. Then it goes towards east

passes through survey number 34, 35, 40, 41, 42, 43, 44, 45, 48, 49, 50 and ends at survey number 54. From there it goes towards south passes through survey number 21 of Gullar Haveli and ends survey number 22. Then it goes towards east starts from survey number 30 of Gornalli passes through survey number 29, 28, 27, 23, 22, 21 and ends at survey number 20. Then comes survey number 1 of Serihuseni and then ends at Haladakeri Survey No. 116 and 115.
